

ಯೇಸು ಹಾಗೂ

“ಕ್ಷಮಿಸಲ್ಪಡದ ಜಾಡ”

(ಮತ್ತಾಯ 12:22-35)

ಕೇ ಹಾರವನ್ನು ಬಂದು ತ್ಯೋಗಿಯಾದಿಗೆ ಹೃರಂಜಿನಲು ಬಯಸುವೆನು. ಹಿಂದಿನ ತಿಂಗಳನ್ನು ನಿಂತು ಅನೆಗಳ ಬಗ್ಗೆ ಯೋಚಿಸಿರದಿದ್ದರೆ ನಿಷ್ಟು ತಲೆಯನ್ನು ಅಲ್ಲಾಡಿಸಿಲ್ಲ. ಬಹುಶಃ ನಿಂತು ನಿಷ್ಟು ತಲೆಯನ್ನು ಅಲ್ಲಾಡಿಸಿರಬಹುದು. ಈಗ ಕೇ ತ್ಯೋಗಿ ಎರಡನೆಯ ಭಾಗ: ಮುಂದಿನ ಹದಿನ್ಯೇದು ನೆಕಟಂಗಿರಿಸಿರೆ ಅನೆಗಳ ಬಗ್ಗೆ ಯೋಚಿಸಬೇಕಿಲ್ಲ.

ನಿಂತು ಅನೆಗಳ ಬಗ್ಗೆ ಯೋಚಿಸಲಾಗುತ್ತಿರು ಇಲ್ಲವೇ ಹಾಗೆ ಮಾಡದಿರಲು ಹೊಣ್ಣಾದಿರಬೇಕು, ಅಲ್ಲವೇ? ತಿಂಗಳಿಗಿರಿಸಿರೆ ನಿಂತು ಅನೆಗಳ ಬಗ್ಗೆ ಯೋಚಿಸಿರಿರಿತ್ತಿಲ್ಲ. ಆದರೆ “ಅನೆಗಳ ಬಗ್ಗೆ ಯೋಚಿಸಬೇಕಿಲ್ಲ” ಎಂದು ನಾನು ಹೇಳಿದ ಕೂಡಲೇ ವಿಜಾಲಿಸದಿರಲು ನಿಂತು ತ್ಯಾಗಿಸಿರಿತ್ತಿದ್ದು.

ನಾನು ಬಾಲಕನಾಗಿದ್ದ್ವಾಗಿ, ಬ್ಯಾಬಿಲಾನಿನ್ನಿಂಲ್ಲಿ ಕೇ ಪಜನಕ್ಕೆ ನಾನು ಬಂದಾಗ ಅದು ಹಾಗೆಯೇ ಇತ್ತು:

ಆದಕಾರಣ ನಿಮಗೆ ಹೇಳುತ್ತೇನೆ, ಮನುಷ್ಯರು ಮಾಡುವ ಪ್ರತಿಯೊಂದು ಹಾಷಕ್ಕು ದೂಡಣಿಗೂ ಕ್ಷಮಾಪಕ ಲಂಂಬಾಗುವುದು. ಆದರೆ ಹಲಿಶುದ್ಧಿತ್ವನ್ ದೂಡಣಿಗೆ ಕ್ಷಮಾಪಕಿಯಲ್ಲ, ಯಾವನಾದರೂ ಮನುಷ್ಯ ಈಮಾರಿಗೆ ವಿರೋಧವಾಗಿ ಮಾತಾಡಿದರೆ ಅದು ಅವಸಿಗೆ ಕ್ಷಮಿಸಲ್ಪಡುವುದು: ಹಲಿಶುದ್ಧಿತ್ವನಿಗೆ ವಿರೋಧ ವಾಗಿ ಮಾತಾಡಿದರೇ ಅವಸಿಗೆ ಇಕದಲ್ಲಾಗಿಲ್ಲ ಹರದಲ್ಲಾಗಿಲ್ಲ ಕ್ಷಮಿಸಲ್ಪಡುವುದಿಲ್ಲ (ಮತ್ತಾಯ 12:31, 32).

ಹಲಿಶುದ್ಧಿತ್ವನ್ ಬಗ್ಗೆ ನನಗೊಂದು ಕೆಟ್ಟ ವಿಜಾರಗಿಂಜರಿಲ್ಲ. ಇಲವೇ ನನ್ನ ಜೀವನದಲ್ಲ ಹಲಿಶುದ್ಧಿತ್ವನಿಗೆ ವಿರೋಧವಾಗಿ ಏನನ್ನು ಹೇಳಿಯಬದಿಲ್ಲ. ಆದಾಗ್ಯ ಇದನ್ನು ಓದಿದೂಡಾಡಲೇ “ಹಲಿಶುದ್ಧಿತ್ವನ್ ಬಗ್ಗೆ ನನಗೆ ಯಾವುದೇ ಕೆಟ್ಟ ವಿಜಾರಗಿಂಜರಿ ಭಾರದು” ಎಂದು ಯೋಚಿಸಿದೆನು. ನಾನು ಅವರೊಂದಿಗೆ ಹೊಣ್ಣಾಡಿದೆನು. ನಿಮಗೆ ಕೆಟ್ಟ ವಿಜಾರ ಬರುವಾಗ ಬೇರೆ ನಂಗಿತಿಯ ಬಗ್ಗೆ ವಿಜಾಲಿಸಬೇಕೆಂದು ನಾನು ಓದಿದ್ದೇನೆ. ಮತ್ತಾಯ 12:31, 32 ಓದಿದ ನಂತರ ಕೆಲವು ನಮಯ “The Star Spangled Banner” ಎಂಬ ಹಾಡನ್ನು ನನ್ನ ಮನಸ್ಸಿನ್ನಿಂಲ್ಲ ಹಾಡುತ್ತಿದ್ದೇನು. ಹಲಿಶುದ್ಧಿತ್ವನ್ ಬಗ್ಗೆ ತಪ್ಪಾದ ವಿಜಾರಗಳ ನನ್ನಲ್ಲಿ ಬರಬಾರಿದೆಂಬ ಉದ್ದೇಶ ಆದಾಗಿತ್ತು.

ಅದು ನನ್ನ ಹಳ್ಳಿತನವಾಗಿರಬಹುದು. ಆದರೆ ಕ್ಷಮಿಸಲ್ಪಡದ ಹಾಡದ ಬಗ್ಗೆ ಹಲಿಶುದ್ಧಿತ್ವನಿಗೆ ವಿರೋಧವಾದ ದೇವ ದೂಡಣಿಯ ಬಗ್ಗೆ ಅಧ್ಯಯನ ಮಾಡಬೇಕೆಂದು ಬಯಸುತ್ತೇನೆ. ಅದನ್ನು ಇನ್ನುವಾದ ಲೈಂಗಿಲ್ಲ ಮಾಡಬೇಕೆಂದು ಅಹೇಣಿಸುತ್ತೇನೆ.

వాయువ్యానద హారదంతే ఈ బిషయపన్ము తేగేదు కేండిరువదర బగ్గె నానెందూ కేళల్ల, ఓదిల్ల, ఆదరే ఈ హారదల్ల అవస్థ అనుసరించాణ.

దివంగత జి. సి. జీవర ఎంబవరు తమగే అనేకరు హలశుద్ధత్వానిగే బిహారివాద దేందొషణయ బగ్గె త్రశ్చ కేళదరందు కేళద్వారే. హాగే కేళదవరు నాల్చు వగ్గెదవరాగిద్వారే: (1) కేలవరు యథాధ్వాగా అదేనెందు తిజయలు బయసిద్దరు. (2) కేలవరు కేవల కుకాలపుళ్ళపరాగిద్దరు. (3) కేలవరు తమ్ము నెజ్ఞన సిద్ధాంతపన్ము నక్యయెందు న్యాహినలు బయసిద్దరు. హాగూ (4) కేలవరు అదస్మి మాడిద్దుకై భయసించిద్దరు. నాల్చనేయ వగ్గెచస్ము కులకు, తాపు క్షుబునల్చుడద, క్షుబునలరాద హాప మాడిద్దేచెంబ భయదల్ల వషణగ్గశస్ము కెళయుప యథాధ్వచాద, సంబగ్గస్త దేపర మక్కతస్ము కండుకేండిళేనే. ఇదరొందిగే హోరాడిద ఒబ్బ స్తోలితెయు ననగే మాయ వషణగ్గశింద ఇద్దశ. ఆకే ఆగాగు, వారదల్ల ఒంచెరు నల నన్చోందిగే మాతాడుత్తిద్దశ. తాను ఈ హాపచస్ము మాడిల్ల ఎంబ భువసె హోందలు ఈ లేతి మాడుత్తిద్దశ.

ఈ వాక్యయ బగ్గెగాగలే ఇల్లచే ఈ హాపాద బగ్గెగాగలే తిజు కేశ్శ బీఎకాద ప్రతియోందన్ను తిఱదుకేండిరువదిల్ల. ఆదరే హలవారు వషణగ్గశల్ల ఎఫ్ఫోస్ బిషయగ్గశస్ము అదర బగ్గె కలతు కేంద్రించేనే. (1) హలశుద్ధత్వాన్ని బగ్గె హస్త తనవాదద్వస్ము కేవల యోఇసిద్దు ఇల్లచే హేటువంథాద్వు హాపచాగిరువదిల్ల. ఒందు నల కేవల ఏనున్యాదరూ హేటువదలంద నీఎవు ఈ హాప మాడిదంతాగుపుదిల్ల. (2) ఈ హాపచస్ము నీఎవు మాడిరువిరోణ ఇల్లవ్వోణ ఎందు జింతినుత్తిద్దరే, నీఎవు హాప మాడిరువదిల్ల. (నాపు ముందువలందంతే ఈ హేశకేగే కారణపు స్తుత్వచాగుచదెందు నాను నిలిట్టినుత్తేణే.)

మత్తాయ 12కైత్తిరుగోణ (మాక్స 3ర లుల్లేఖకై నీఎవు తిరుగలు బయస బహుము. అదస్మి ఇష్టు కోండిల). ఆ అధ్యాయయదల్ల అనేక బిషయగ్గశస్ము గమనిసువేపు.

యేణు మహా గాలాయద సేచేయల్ల నిరతచాగిద్దను; ఆతను బహుశః కషేసోబుగే కిందిరుగి బందిరబీళు. “దెప్ప హిదు కురుడనూ మూకసూ ఆగియప ఒబ్బనస్ము ఆతన బఱగే కరండరు; ఆతను అవనస్ము స్ఫుర్తమాడలు ఆ మూకసిగే బాయి కణ్ణు ఎరడు బందపు” (ప. 22). ఇల్ల త్రిభిధ అధ్యక్ష కాయిచిత్తు; యేణు ఈ కురుడనిగే కణ్ణుకూటువంతే మాడిదను, మూకసాగిద్ద ఈ వ్యక్తియస్ము ఆతను మాతాడువంంతే మాడిదను. మత్తు అవనోళగిన దెప్పచస్ము హోరగే కాచిదను.

“అదకై జనరెల్లరూ బీరగారి - ఈతను దాబిదన కుమారణేణు ఎందు మాతాడుత్తిద్దరు” (ప. 23). “ఈతను దాబిదన కుమారనాగిద్దిర బహుచోల?” ఎందు జనరు కేళదరందు NIV యల్లాడే “దాబిదన కుమార” ఎంబుదు చేస్తోయ నిగే సంబంధపుణ్ణిద్వాగిదే. “యేణుపు చేస్తోయ కేలనగగ్గశస్ము మాడుత్తియచను, ఆదరే ఆతను చేస్తోయినియంథ లేతియల్ల నాపు యోఇసిదంతే ఆతను రాజచస్త ధలసియచదిల్ల, ఆతను వైభవదింద సన్మిచేల్దింద బందిరువదిల్ల” ఎందు జనరు మాతాడితోట్టుత్తిద్దరు. యేణుపు చేస్తోయనాగిరబహుదు ఎందు అవరు యోఇసి సిదయ. ఆదరే అదర బగ్గె అవలగే నిషిక్తియరాల్ల.

**ಅಪ್ರಮಾಣಕರವಾದ ಹೀಗಿಕೆ
(ಮತ್ತೊಯ 12:24-30)**

ନମ୍ବୁ ମୂଳ ହାତର ବିଂଦୁ ଭାଗକୁ ବିଲିପିଦେଖେ. ଅଦିନ୍ଦୁ “ଆପଣାକର
ଚାଦ ଫିଲିକେ” ଏଠି କରେଇଦେଖିଲେ. “ଆଦରେ ଫଲିନାଯିର ଅଦିନ୍ଦୁ କେଇ ...”
ଏବଂବୁଦିଲିଲିଏ ପ. 24 ଶ୍ଵରଂଭବାଗୁତ୍ତେ. “କୁଟୁମ୍ବିନଲ୍ଲୁଡ଼ଦ ହାତ” ଏଠି ଯେଣୁ
କରେଇ ହାତପଣ୍ଡୁ କେ ଫଲିନାଯିର ମାକିଦ୍ଦିଲିଲିଏ ଅପର ବାର୍ତ୍ତି ତେଜଦୁର୍ବଳୀର
ଅବ୍ୟାକ୍ତତେଣି. ପ୍ରତିଯୋଂଦନ୍ତ୍ରୁ ନସ୍ତିଚେତ୍ରକୁ ନେବଂଦିଷି ଆପୁକେଳକୁଣ୍ଠାଣ. ମୁତ୍ତାଯୁ 11କୁ ହିଂଦିରିଗି ହେଲାଗି ଯେଣୁପୁ ହେଲାଦଲ୍ଲେଲ୍ଲା ଫଲିନାଯିର
ଅତିନ ହିଂଦେ ହେଲାଗଲୁ ଶ୍ଵରଂଭାଳିଦ୍ଧିପଣ୍ଡୁ ନେଲାଇଲାଣ. ଅପର ଯେଣୁପଣ୍ଡୁ
ଛାଇକିଲିଦରୁ: ଆତନପଣ୍ଡୁ ମାତିନ୍ଦିଲ୍ଲ ସିକ୍ଷିନୁପଦକ୍ଷେ ପ୍ରଯୁକ୍ତିକିଲିଦରୁ. ଆତନପଣ୍ଡୁ
ବହୁକେଳାଖ୍ଲାଦିରୁପଦକ୍ଷେ ମାତିକେଇକାଦିଲ୍ଲପଣ୍ଡୁ ମାକିଦରୁ. ମୁତ୍ତାଯୁ 11:19ରଙ୍ଗୁ
ଅତିନ “ହେଲାଭାକନୁ, କୁରୁକନୁ, ଭୁରୁଷର ମୁତ୍ତ ହାତିଶ୍ରୀ ଗେଜିଯିନୁ” ଏଠି
ହେଇଦରୁ. ମୁତ୍ତାଯୁ 12ର ଚୋଦଲ ଭାଗରଙ୍ଗୁ ନବ୍ବର୍ତ୍ତାପଣ୍ଡୁ ମୁଲିଦଧିପଣ୍ଡୁ କୁରିତୁ
ଯେଣୁକିଲିନୋଂଦିଗେ ଅପର ଏରକୁ ନାଲ ଫଣଣିଗେ ବାନଦରୁ. ଐଦୁ ନମ୍ବୁପଣ୍ଡୁ
ମୁଖ୍ୟବାଦ ପଜନକ୍ଷେ ତରୁତ୍ତେ. “ଆଦରେ ଫଲିନାଯିର ହେଲାକ୍ଷେ ହେଲାଗି ଇବନପଣ୍ଡୁ
ଯାପ ଲାହାଯିଦିଲି କୈଲ୍ଲେଲାଣ ଏଠି ଆତନିଗି ବିହୋଳଥାଗି ଅଲୋଜନ୍ସି
ମାକିକେଲାପରୁ” (ମୁତ୍ତାଯୁ 12:14).

ಕ್ಷಮಿಸಲ್ಪಡದ ಹಾದೆ ಬಗೆಗಿನ ಯೇಣವಿನ ಹೇಳತೆಯ ಬಗ್ಗೆ ಯೋಚಿಸುವಾಗ ಯೇಣವಿನ ನೇರೆಯ ಬಗ್ಗೆ ಒಂದು ನಲ ಅಜಾಗರಾತ್ಮಕತೆಯಿಂದ ಮಹಿಳೆಗಳ ಪೂರ್ವಾರ್ಥಿನ್ನು ಹೇಳುವಂಥ ದೇವರ ನಂಜಗಳ್ನು ಮತ್ತು ಶಿಶ್ಯರ ಕುಲಿತು ನಾವು ಮಾತಾಡುತ್ತಿರುವದಿಲ್ಲ ಎಂಬುದನ್ನು ಮನಸ್ಸಿನಲ್ಲಿ ತೆಗ್ಗಿಲಿ. ಆದರೆ ಬಹಳ ಸಮಯದಿಂದ ಅ ಮಾರ್ಗದಲ್ಲಿ ಇರುವರ ಬಗ್ಗೆ ನಾವು ಮಾತಾಡುತ್ತಿದ್ದೇವೆ. ಮತ್ತು ಯಾ 12:24ರಲ್ಲಿ ಥಲಿನಾಯಿ ಹೇಳಿದ್ದು ಅವರು ತೆಗೆದು ತೊಳುಪ ಮಾರ್ಗದ ನ್ಯಾಖ್ಯಾಂಕವಾದ ಬೀಳಿದಂಗಿಯಾಗಿದೆ.

ಕೇಗೆ ನಾವು ವ. 24ನ್ನು ಹೂಡಿಗೊಳಿಸೋಣ: “ಆದರೆ ಫಲಿಸಾಯಿರು ಅದನ್ನು ಕೇಂಡ - ಇವನು ದೆವ್ಹಗಳ ಒಡೆಯನಾದ ಬೆಲ್ಲೆಬೂಲನ ಸಹಾಯದಿಂದ ದೆವ್ಹಗಳನ್ನು ಜಿಡಿಸುತ್ತಾನೇ ... ಅಂದರು.”

ಅಧರ ಬಿಲ್ಲದ ಈ ದೇವರೂತನೆಯ ಯೀಳಣಿನ ಪುರಣದೊಂದಿಗೆ ಅಂತ್ಯವಾಗಿಲ್ಲ. ಯೊಹಾದಿ ಪ್ರತಿಹಾದಕರು ವರ್ಷಗಳ ನಂತರಪ್ರಥಮ ಯೀಳನು ಮಾಡಿದ್ದು ಮಾಟಮಂತ್ರ ಇಲ್ಲವೇ ಯಾಕಿಂಬಿ ಬಿಡ್ಡೆ ಎಂದು ಹೇಳುತ್ತೇ ಮುಂದುವರಲಿದರೆಂದು ಸಭಾಜಲತ್ತಿಗಾರರು ಹೇಳುತ್ತಾರೆ.

ಯೆಹಾಡ್ಯರೂ ಅಧ್ಯಾತ್ಮಾಯಂಗಳನ್ನು ಅಲ್ಲಗೆಂದೆಯಲ್ಲ ಆದರೆ ಅಪವಿತ್ರನ ಶಕ್ತಿಯಿಂದ ಅವು ಕೊಡಲ್ಪಟ್ಟವು ಎಂದು ಅವರು ಹೇಜಿದರು.

ವ. 25ರ ತ್ರಿಕಾರಪಾಗಿ ಯೇನು ಫಲಿಸಾಯಿರ ಅಲೋಚನೆಗಳನ್ನು ತಿಜಿದವ ನಾಗಿದ್ದನು. ಆತನಿಗೆ ಕೇಜನುವಂತೆ ಅವರು ತಮ್ಮ ದೇವದಾಷಣೆಯ ಹೇಜಕೆಗಳನ್ನು ಕೊಡಲಿಲ್ಲ; ಅವರು ಬೇರೆ ಕಡೆಯಲ್ಲ ಹೇಜಿದರು. ಯೇನುವನ್ನು ಕಡೆಗಣಿಸಲು ಪ್ರಯತ್ನಿಸಿದರು. ಹಿಂಗಿದ್ದರೂ ಯೇನು ಅವರು ಏನು ಯೇರೆಚಿನುತ್ತಿರುವರೆಂಬುದನ್ನು ತಿಜಿದಿದ್ದನು. ಆದುದಲಿಂದ ಹೇಳಲ್ಪಟ್ಟ ಕೆಲವು ಮಾತುಗಳಿಗೆ ಯೇನು ಕೇವಲ ಪ್ರತಿಕ್ರಿಯೆ ತೋಲಿಸುತ್ತಿರಿಲ್ಲ ಎಂಬುದನ್ನು ಗಮನಿಸಿಲ. ಯೇನು ಅವರ ಹೃದಯಗೊಳಗೆ, ಮನಸ್ಸುಗಳೊಳಗೆ ನೋಡಿದನು. ಅದಕ್ಕೆ ಆತನು ಪ್ರತಿಕ್ರಿಯೆ ತೋಲಿಸಿದನು.

“ಆತನು ಅವರ ಅಲೋಚನೆಗಳನ್ನು ತಿಜಿದುಕೊಂಡು ಅವರಿಗೆ ಹೇಳಿದ್ದೇನಂದರೆ ...” ಅವರು ಹೇಳುವಂಥದ್ದರಿಳಿ ಯಾರೆ ಯಾವ ಅರ್ಥವೂ ಇರುವದಿಲ್ಲ ಎಂಬುದಕ್ಕೆ ಯೇನು ಮಾರು ವಾದಗಳನ್ನು ತೋಟಿಸು. ಆತನ ಹೊದಲನೆಯ ವಾದವು, “ಅವರು ಹೇಳಿತ್ತಿರುವುದು ತಕ್ಕ ಹಿಂನಾದಾದ್ದು.”

ಯಾವ ರಾಜ್ಯವಾದರೂ ತನ್ನಲ್ಲಿ ಭೇದ ಹುಟ್ಟಿದರೆ ಹಾಜಾಗುವದು; ತನ್ನಲ್ಲಿ ಭೇದ ಹುಟ್ಟಿದ ಯಾವ ಹಟ್ಟಿಂಬಾದರೂ ಮನೆಯಾದರೂ ನಿಲ್ಲದು. ಅದರಂತೆ ಸ್ವೇತಾನನು ಸ್ವೇತಾನನನ್ನು ಹೇರಿಹಿಡಿದರೆ ತನ್ನಲ್ಲಿ ಭೇದ ಹುಟ್ಟಿಸಿ ಕೊಂಡ ಹಾಗಾಯಂತು. ಹಾಗಾದರೆ ಅವನ ರಾಜ್ಯವು ಹೇಗೆ ಉಂಡಿತು? (25ಇ, 26 ಚಜನಗಳ).

ಎಂದು ಆತನು ಹೇಜಿದನು. ಅವರು ಹೇಜಿದ್ದ ಸತ್ಯವಾಗಿದ್ದರೆ, ಸ್ವೇತಾನನು ತನ್ನ ಬಿರುದ್ದ ವಾಗಿಯೇ ಯಿಧಿದಲ್ಲಿ ಒಳಗೊಂಡಿರುವನು. ತನ್ನನ್ನು ತಾನೇ ನಾಶಹಡಿಸಿ ಕೊಳ್ಳುವ ದರಿಳಿ ತೋಡಿರುವನು. ಇದು ಸ್ವೇತಾನನು ಮಾತನಾಗಿದ್ದಾನೆಂದು ಹೇಳುವಂತಿದೆ. ಅವನು ವ್ಯಕ್ತಿ ಸ್ವರೂಪನಾದ ದುಷ್ಪತ್ತ ಎಂದು ಹಿಂಯಾಂಸುವ ಅನೇಕ ಸಂಗರಿಗಳನ್ನು ಅವನ ಬಗ್ಗೆ ಹೇಳಬಹುದು. ಆದರೆ ಅವನು ಮಾತನಾಗಿರಿಲಿಲ್ಲ. ಹಿಂಗೆ ಯೇನು, “ನೀವು ಹೇಳಿತ್ತಿರುವುದು ತಕ್ಕ ಬಧ್ಯವಾಗಿರುವದಿಲ್ಲ” ಎಂದು ಹೇಜಿದನು.

ವರದನೆಯದು, ಅವರು ಅನಂಬಧ್ಯವಾದಧ್ಯಾನ್ಯ ಹೇಳಿತ್ತಿರುವರು ಎಂದು ಯೇನು ಹೇಜಿದನು. “ನಾನು ಬೀಳ್ಳಿಬಾಲನ ಬಲದಿಂದ ದೆವ್ಯಗಳನ್ನು ಜಡಿಸುವದಾದರೆ ಸಿಷ್ಟುವರು ಯಾರ ಬಲದಿಂದ ಜಡಿಸುತ್ತಾರೆ? ಆದಧ್ಯಲಿಂದ ಅವರೇ ನಿಂತೆ ನಾಯಿ ತೀಲನುವರುವರಾಗುವರು” (ಪ. 27). ಆ ಸಮಯದಲ್ಲಿ ಯೋಹಾಡ್ಯರಿಳಿ ದೆವ್ಯಗಳನ್ನು ಜಡಿಸುವುದು ನಾಂತರಾನ್ಯ ರೂಢಿಯಾಗಿತ್ತು; ಇದಕ್ಕೆ ಅಪೋನ್ತಲರ ಕೃತ್ಯೇಗಳ ಗ್ರಂಥಾಲ್ಯ ಉದಾಹರಣೆಗಳನ್ನು ಕಂಡುಕೊಳ್ಳಬಿಲ. ಹಿಂಗಿದ್ದರೂ ಯೋಹಾಡ್ಯರು ಮಾಡುತ್ತಿದ್ದರು, ಯೇನು ಮತ್ತು ಆತನ ಶಿಷ್ಯರು ಮಾಡುತ್ತಿದ್ದರು ಅಗಿರಿಲ್ಲವೆಂದು ಲಾಕಿಕ ಜಲತೆ ಹೇಳಿತ್ತಿರು. ಯೋಹಾಡ್ಯರು ದೆವ್ಯಗಳನ್ನು ಜಡಿಸುತ್ತಿದ್ದರು ಒಂದು ಲೀಟಿಯ ಯಿಂಜಿನೆ ಬಿಂದ್ಯಯಿಂತೆ ಇತ್ತು ದಿಂಬಾದ ಮಂತ್ರಗಳನ್ನು ಹೇಳಿತ್ತು ರಹಸ್ಯವಾದ ಪನ್ಮುಗಳನ್ನು ಉಪಯೋಗಿಸುತ್ತಿದ್ದರು. ಇದು ಉದ್ದವಾದ ಬಿಧಾನವಾಗಿತ್ತು. ಇದು ಹಾಗೂ “ಜಷ್ಟು ಹೋನು” ಎಂದು ಹೇಳಿತ್ತು ದೆವ್ಯಕ್ಕೆ ಯೇನು ಅಷ್ಟಣ ಕೊಡುತ್ತಿದ್ದರು ಸಂಪೂರ್ಣವಾಗಿ ಇಸ್ತುವಾದ ಲೀಟಿಯಲ್ಲ ಇತ್ತು ಹಿಂಗಿದ್ದರೂ ಯೋಹಾಡ್ಯರು, ತಮ್ಮ ಶಿಷ್ಯರು ದೆವ್ಯಗಳನ್ನು ಜಡಿಸುತ್ತಿದ್ದರು ಎಂದು ಹೇಜಿಕೊಂಡರು. ಯೇನುಬಿನ ವಾದಕ್ಕೆ ನಂಬಂಧಿಸಿ ಅವರು ಅದನ್ನು ಮಾಡುತ್ತಿದ್ದರೇ ಇಲ್ಲವೇ ಎಂಬುದು ಯಾವ ಇಸ್ತುತೆಯನ್ನು ಮಾಡುವದಿಲ್ಲ.

ಫಲನಾಯರು ತಾವು ಹಾಗೆ ಮಾಡುತ್ತಿರುವೆಂದು ನೇನೆಸಿದರು. ಹೀಗೆ ಯೀನು ಅವರ ವಾದವನ್ನು ತೆಗೆದು ಕೊಂಡು ಅವಲಿಗೇ ಬಿರುದ್ಧವಾಗಿ ಅನ್ವಯಿಸಿ, ಅದರ ತಾಕೀಕ ಪ್ರಮಾಣಕ್ಕೆ ತೆಗೆದು ಕೊಂಡು ಅದು ಎಷ್ಟು ಹಾನ್ಯಾನ್ವೇದ ವಾದದ್ದೆಂದು ತೋಲಸಿದನು. “ನಾನು ಸೈತಾನನ ಬಲದಿಂದ ದೆವ್ಹಗಳನ್ನು ಜಡಿಸುವದಾದರೆ ಸಿಮ್ಮೆ ಶಿಷ್ಯರೂ ನಹ ಅದೇ ನಾಥನದಿಂದ ಜಡಿಸುತ್ತಿರುವರು” ಎಂದು ಯೀನು ಹೇಳಿದನು. ಅದರೆ ಫಲನಾಯರು ಅದನ್ನು ಸ್ವೀಕರಿಸಿದ್ದಾರು ಹಿಂತಿ ಯೀನು ಅವಲಿಗೆ “ನೀವು ಅನಂಬಧವಾದ ದ್ವಾನ್ನ ಹೇಳುವವರು” ಎಂದು ವಾದಿಸಿದರು.

“ನಾನು ದೇವರ ಆತ್ಮನ ಬಲದಿಂದಲೇ ದೆವ್ಹಗಳನ್ನು ಬಡಿಸುವದಾದರೆ ದೇವರ ರಾಜ್ಯವು ಸಿಮ್ಮೆ ಹತ್ತರಕ್ಕೆ ಬಂತಲ್ಲ” (ಪ. 28) ಎಂದು ಯೀನು ಮುಂದಲಸಿದನು. ದೇವರ ರಾಜ್ಯವು ಅಗಲೇ ಸ್ವಾಹಿಸಲ್ಪಡಿರುವೆಂದು ಯೀನು ಹೇಳುವುದಿಲ್ಲ; ಅದು ಅಹೋನ್ತಲರ ಕೃತ್ಯ 2ರ ವರೆಗೆ ಸಂಭಬಿಸಲ್ಲ. ಜನರ ತಾತ್ಕಾಳಿಕ ಸಿಂಗಾಯವು ಸಲಯಾದದ್ವಾರಿದೆ ಎಂದು ಯೀನು ಸ್ವೀಕರಿಸಿದನು: ಮೇಸ್ಸೀಯನು ಬಂದಿದ್ದಾನೆ. ಕೀರತನೆ 2 ಮತ್ತು ಇತರ ವಚನೆಗಳು ಮೇಸ್ಸೀಯನು ಅರನನಾಗಿ ಬರುವೆಂದು ಒತ್ತಿ ಹೇಳಿದವು. ಅರನನು ಬಂದಿದ್ದಾನೆ, ಆ ಮಟ್ಟಕ್ಕೆ ರಾಜ್ಯವೂ ಬಂದಿರುವುದು. ಹೀಗೆ ಯೀನು ಬ್ಲೇಬಾಲನ ಬಲದಿಂದ ದೆವ್ಹಗಳನ್ನು ಜಡಿಸುವದರ ಬದಲು, ಅವು ಅರನನಾಗಿ ಬಂದಾತೆಸಿಂದ ಹೊರಗೆ ಹಾಕಲ್ಪಡುತ್ತಾಲೆ ಎಂದು ಆತನು ಹೇಳಿದನು. ಅವರು ಎದುರು ನೋಡುತ್ತಿದ್ದ ಅರನನು ಬಂದಿದ್ದಾನೆ. ತಮ್ಮ ಕಣ್ಣಗಳನ್ನು ತೆರೆದರೆ ಮಾತ್ರ ಅವರು ಆ ಸೈತ್ಯವನ್ನು ನೋಡುವರು.

“ದೇವರ ಆತ್ಮನ ಬಲದಿಂದ” ಎಂಬ ಮಾತುಗಳನ್ನು ಪ. 28 ಶ್ರಾಮುಖವಾಗಿ ಹೇಳುತ್ತೇದೆ. “ನಾನು ಇದನ್ನು ಬೆಲ್ಲೀಬಾಲನ ಆತ್ಮನಿಂದ ಮಾಡುತ್ತಿರುವದಿಲ್ಲ, ಅದರೆ ದೇವರ ಆತ್ಮನಿಂದ ಮಾಡುತ್ತಿರುವೆನು” ಎಂದು ಯೀನು ಸ್ವಾಷಿಷಾಗಿ ಹೇಳಿದರು.

“ನೀವು ಹೇಳುತ್ತಿರುವುದು ಅನಾಧ್ಯವಾದದ್ದು” ಎಂಬುದು ಯೀನುವಿನ ಮೂರನೆಯ ವಾದ. “ಇದ್ದಲ್ಲಿದೆ ಒಬ್ಬನು ಚೊಡಲು ಬಲಾಷ್ಟನ್ನು ಕಟ್ಟ ಹಾಕಿದೆ ಆ ಬಲಾಷ್ಟನು ಮನೆಯನ್ನು ಹೊಕ್ಕು ಅವನ ಸೊತ್ತನ್ನು ಸುಲಂಕೊಳ್ಳುವುದು ಹೀಗೆ? ಕಟ್ಟಹಾಕಿದ ಮೇಲೆ ಅವನ ಮನೆಯನ್ನು ಸುಲಂಕೊಂಡಾನು” (ಪ. 29) ಎಂದು ಆತನು ಹೇಳಿದನು. ಆ ಜಿಕ್ಕೆ ನಾಮ್ಯಾದಲ್ಲ (ಮಾರ್ಕ 3ರಲ್ಲ ಅದು ಕೆರಯಲ್ಪಟ್ಟದೆ) ಬಲಾಷ್ಟನು ಸೈತಾನನಾಗಿದ್ದಾನೆ. ಸಿಮ್ಮೆ ಬಿರೋಧಿಯ ಬಗ್ಗೆ ಕಡಿಮೆಯಾಗಿ ಯೋಚಿಸಿ ಬೇಕಿಲ. ಸೈತಾನನು ಬಲಾಷ್ಟನಾದ ಬಿರೋಧಿ ಎಂದು ಕರೆಯಲ್ಪಟ್ಟಿದ್ದಾನೆ. ಹೀಗಿ ದ್ವರೂ ಯೋನುವಿನ ದೃಷ್ಟಾಂತದಲ್ಲ ಅವಸಿಗಿಂತ ಬಲಶಾಳಿಯಾದವನು ಬಂದು ಅವನನ್ನು ಬಂಧಿಸಿ ಅವನ ಮನೆಯನ್ನು ನೂರೆ ಮಾಡಿದ್ದಾನೆ. ಯೀನುವು ದೆವ್ಹಗಳನ್ನು ಜಡಿಸುತ್ತಿರ್ದಾಗ ಮಾಡುತ್ತಿದ್ದರು ಇದನ್ನೇ.

ಸೈತಾನನನ್ನು ಕಟ್ಟ ಹಾಕುವುದು ಮನಮೋಹಕವಾದದ್ದು. ಸೈತಾನನನ್ನು “ಕಟ್ಟುವುದು” ಜನರ ಮೇಲನ ಅವನ ಬಲವನ್ನೂ ಪ್ರಭಾವನ್ನೂ ಮಿತಿಗೊಳಿಸುವಂಧಿದ್ದಾಗಿದೆ. ಯೀನು ಶಿಲುಬೆಯ ಮೇಲೆ ಮರಣ ಹೊಂದಿದಾಗ ಸೈತಾನನು ಬಂಧಿಸಲ್ಪಟ್ಟನು. ಯೀನುವಿನ ಮರಣವು ಮಾನವ ಕುಲದ ಮೇಲನ ಸೈತಾನನ ಅಂತಿಮ ಶಕ್ತಿಯನ್ನು ಮುಲಿದು ಹಾಕಿತು.³ ಒಂದು ಅಧರದಲ್ಲ ಅಡವಿಯಲ್ಲ ಯೀನುವು ಸೈತಾನನ ಶೋಧನೆಗಳನ್ನು ಯಶಸ್ವಿಯಾಗಿ ಎದುರಿಸಿದಾಗ ಸೈತಾನನ ಕಟ್ಟಿಕೆ ಶ್ರಾರಂಭವಾಗಿದ್ದರೂ ಅದು ಯೀನುವಿನ ಸೆಂಬೆಯಲ್ಲ ಮುಂದುವರಲಿಯತ್ತ. ಯೀನುವು ಕ್ರಾಂತಿಗೆ ಹಾಕಲ್ಪಾಗ್ಯದ ಗಂಬು ಹಾಕಲ್ಪಡುವಂತೆ ಹಗ್ಗಿಗಳು (cords)

ಹೆಚ್ಚಿಬ್ಬ ಬಲವಾಗಿ ಸ್ಯೇತಾನನ ಸುತ್ತ ಎಳೆಯಲ್ಪಟ್ಟವು.

ಸ್ಯೇತಾನನ ಮೇಲೆ ತನ್ನ ಬಲವನ್ನು ತೋರಿಸಿದಿದ್ದರೆ ಇದನ್ನು ಮಾಡಲು ಬೇರೆ ಮಾರ್ಗವಿಲ್ಲ ಎಂದು ಯೀಂನುವು ಸ್ವಷ್ಟವಾಗಿ ಹೇಳಿದರು. ಇದನ್ನು ಆತನು ಸ್ಯೇತಾನನ ಬಲದಿಂದ ಮಾಡುತ್ತಿದ್ದಿಲ್ಲ, ಆದರೆ ಸ್ಯೇತಾನನ ಮೇಲೆ ಆತನು ತನ್ನ ಅಧಿಕಾರವನ್ನು ತ್ವರಿಸಿನುತ್ತಿದ್ದನು.

ಸ್ಯೇತಾನನಿಗೆ ಬಿರುದ್ಧವಾಗಿ ತನ್ನ ಮಹಾ ಯಿಧ್ಯದೇ ನಡೆಯಲ್ಪಡೆ ಎಂದು ಯೀಂನು ಹೇಳಿದನು. ಮುಂದಿನ ವಜನದಲ್ಲ ಈ ಆತ್ಮಿಕ ಯಿಧ್ಯದಲ್ಲ ಪ್ರತಿಯೊಬ್ಬ ವೃತ್ತಿಯೂ ಹಂತವಹಿನಬೇಕೆಂದು ಆತನು ಹೇಳಿದನು: “ನನ್ನ ಹಂತ ಹಿಡಿಯಿದವನು ನನಗೆ ಬಿರೋಧಿ: ನನ್ನ ಜೀವತೆಯಲ್ಲ ಒಷ್ಣೀಗಾಡಿನದವನು ಜರ್ದಿನುವವನಾಗುತ್ತಾನೆ” (ಪ. 30). ದೇವರ ರಾಜ್ಯವನ್ನು ಸ್ಥಾಪಿಸುವದಕ್ಕಾಗಿ ಯೀಂನುವು ಶಿಶ್ಯರನ್ನು ಸಿದ್ಧಪಡಿಸುವ ದಕ್ಕಾಗಿ ಅವರನ್ನು ಕಂಡಿಸುತ್ತಿದ್ದರು. ಇನ್ನೊಂದು ಕಡೆಯಲ್ಲ ಫಲನಾಯರು ಆತನನ್ನು ಅಪಕೀರ್ತಿಗೆ ಒಳಪಡಿಸಿ ಆತನ ಶಿಷ್ಯರು ಅತನನ್ನು ಹಿಂಬಾಳನದಂತೆ ಮಾಡಿ ಅವರನ್ನು ಜರ್ದಿನಲು ಪಯತ್ವಿನುತ್ತಿದ್ದರು: “ಸೀರು ಯಾರ ಹಂತದಲ್ಲ ಇರುವಿಲ ಎಂಬುದನ್ನು ತೀರುಂದಿರುತ್ತಾನೆ” ಎಂದು ಯೀಂನು (ಫಲನಾಯಲಗಳ್ಲೇ. ಅಲ್ಲ, ಆದರೆ ಆತನ ಮಾತುಗಳನ್ನು ಕೇಳಿತ್ತಿದ್ದ ಎಲ್ಲಾಗಳೂ ಮತ್ತು ಇಂದು ನಮಗೂ) ಹೇಳಿತ್ತಿರುವರು. ಯೀಂನು ತೀನ್ನನ ಬಿಷಯಕ್ಕೆ ಬರುವಾಗ ತಂತ್ರ ನಾಥನಗರೆ ಇರುವುದಿಲ್ಲ.

ಆಶ್ಚರ್ಯಕರವಾದ ಘೋಷಣೆ

(ಪತ್ರಾಯ 12:31, 32)

31 ಮತ್ತು 32 ವಜನಗಳ “ಆಶ್ಚರ್ಯಕರವಾದ ಘೋಷಣೆ” ಗಾಗಿ ನಾವು ಸಿದ್ಧ ರಾಗಿದ್ದೇವೆ.

31ನೇಯ ವಜನವು “ಆದಕಾರಣ (ಕರ್ಗಾಗಲೇ ನಂಭಬಿಸಿದ್ದರ ಮೇಲೆ, ಅವರು ಹೇಳಿದ್ದರ ಮೇಲೆ ಹಾಗೂ ನಾನು ಹೇಳಿದ್ದರ ಮೇಲೆ ಅವಲಂಬಿಸಿ) ನಿಮಗೆ ಹೇಳಿತ್ತೇನೆ. ಮನುಷ್ಯರು ಮಾಡುವ ಪ್ರತಿಯೊಂದು ಹಾಪತ್ನೂ ದೂಷಣೆಗೂ ಕ್ಷಮೆ ಲಂಬಾಗುವುದು” ಎಂದಿದೆ. “ನಾನು ಇನ್ನು ನೂಜಿಸುವದನ್ನು ಜಟ್ಟು ಯಾವುದೇ ಹಾಪವು ಹಾಗೂ ನಾನು ಹೇಳಿತ್ತಿರುವದನ್ನು ಜಟ್ಟು ಬೇರೆ ಎಲ್ಲಾ ದೇವದೂಷಣೆಯು ಕ್ಷಮಿಸಲ್ಪಡುವುದು” ಎಂದು ಯೀಂನು ಹೇಳಿತ್ತಿದ್ದರು.

ಯೀಂನುವು ಮಾತನಾಡಿದ “ದೇವದೂಷಣೆ” ಯಾವುದು? “ದೇವದೂಷಣೆ” ಎಂದು ಭಾಷಾಂತರಲ್ಲಿದ ಹದದ ಮಾಲ ಅಥವ “ಬಿರೋಧವಾಗಿ ಮಾತನಾಡುವುದು” ಎಂದಾಗುತ್ತದೆ. ದೇವದೂಷಣೆಯು ಬಿರೋಧವಾಗಿ ದೇವರಿಗೆ ಬಿರೋಧವಾಗಿ ಮಾತಾಡುವದಕ್ಕೆ ಮತ್ತು ಹಲಿಖಂಡ ನಂಗತಿಗಳನ್ನು ಭಕ್ತಿಹೀನತೆಯಿಂದ ಉಪಯೋಗಿಸುವದಕ್ಕೆ ನಂಬಿಂಧಿಸಿದೆ. ಹಳೆ ಒಡಂಬಿಕೆಯಲ್ಲ ದೇವದೂಷಣೆಯು ಮರಣ ಶಿಕ್ಷೆಯಿಂದ ದಂಡಿನ ಬೇಕಾದ ಹಾಪಗಳಲ್ಲ ಒಂದಾಗಿತ್ತು ಅದಕ್ಕೆ ಬಿರುದ್ಧವಾಗಿ ಯೀಂನುವು “ಯಾವುದೇ ಹಾಪವು ಹಾಗೂ ದೇವದೂಷಣೆಯು ಮನುಷ್ಯರಿಗೆ ಕ್ಷಮಿಸಲ್ಪಡುವುದು” ಎಂದು ಹೇಳಿದರು. ಹಾಲನ್ನು ದೇವದೂಷಣೆಯ ಅಪರಾಧ ಅಗಿದ್ದನು, ಆದರೆ ಅವನು ಕ್ಷಮಿಸಲ್ಪಟ್ಟನು (1 ತಿಮೇಥಿ. 1:13, 15).

ಅತರ ಎಲ್ಲ ಲಿತಿಯ ದೇವದೂಷಣೆಗಳ ಕ್ಷಮಿಸಲ್ಪಡಲಹಕುದೆಂದು ಯೀಂನು ಹೇಳಿದ ನಂತರ “ಆದರೆ ಪರಿಕ್ರಾತ್ಯ ದೂಷಣೆಗೆ ಕ್ಷಮಾಪಣೆಯಲ್ಲ” ಎಂದು ಹೇಳಿದರು (ಪ.

31ಂ). ಅದು ಭಯವಡಿಸುವಂಥದ್ವಾಗಿದೆಯಲ್ಲವೇ?

ಮುಂದಿನ ವರ್ಷನದಲ್ಲಿ ಹಲಿಶುದ್ವಾತ್ಮನಿಗೆ ಬಿರೋಧವಾದ ದೂರಜೀವಿ ಬಗ್ಗೆ ಹೆಚ್ಚಾದ್ವಾತ್ಮನ್ನು ಕಳುಹಿಸಿಕೊಂಡು ಪ್ರಾಣಿಗೆ ಸಾಧ್ಯತ್ವವನ್ನಾಗಿ ಮಾಡಿದರೆ ಅದು ಅವನಿಗೆ ಕ್ಷಮಿಸಲ್ಪಡುವದು; ಅದರೆ ಹವಿತ್ವಾತ್ಮಕ ದೂರಜೀವಿಗೆ ಕ್ಷಮಾಪಣೆಯಲ್ಲ” (ಪ. 32).

ವರ್ಷಗಳಲ್ಲಿ ಬಿಬಿಧ ಲಾಭದಿಂದ ಸಿದ್ಧಾಂತಗಳು ಕ್ಷಮಿಸಲ್ಪಡುವ ಹಾಪಗಳ ಬಗ್ಗೆ ರೂಪಿಸಲ್ಪಟ್ಟಿರುವವು. ಅದು ವೃಜಿಜಾರಪೆಂದು ಕೆಲವರು ಹೇಳಿದರು. ಅದು ಕೊಲೆ ಎಂದು ಕೆಲವರು ಹೇಳಿದರು. ವರ್ಷಗಳಲ್ಲಿ ಬಂದ ನಾಮಾನ್ಯ ಸಿದ್ಧಾಂತವು ಆತ್ಮಹತ್ಯೆಯಾಗಿದೆ. ಯಾಕಂದರೆ ಒಬ್ಬನು ತನ್ನನ್ನು ಕೊಂಡು ಕೊಂಡರೆ ಅವನಿಗೆ ಮನಃ ಪರಿಪರ್ವತನಿಗೆ ಅವಕಾಶವಿರುವದಿಲ್ಲ. ಅದು ಕ್ಷಮಿಸಲ್ಪಡುವಿರುವ ಹಾಬಿ: ಆದರೆ ಕ್ಷಮಿಸಲ್ಪಡಲಾರದ ಹಾಬವಲ್ಲ. ಯೀಂನು ಮಾತನಾಡುತ್ತಿರುವುದು ಹಾಬ ಮಾಡಿದ ಮೇಲೆ ಹಾಹಿಯ ಎಣ್ಣೆ ಸಮಯ ಬದುಕಿದರೂ ಅದು ಕ್ಷಮಿಸಲ್ಪಡದೇ ಇರುವ ಹಾಪವನ್ನು ಕುಲತದ್ವಾಗಿದೆ.

ಹಾಪವು ಏನಾಗಿದೆ ಎಂಬುದರ ಬಗ್ಗೆ ನಾವು ಉಹಿನ ಬೇಕಾಗಿರುವದಿಲ್ಲ. ಅದು ಯಾವದೆಂದು ಯೀಂನು ಹೇಳಿದ್ದಾರೆ. ಅದು “ಹಲಿಶುದ್ವಾತ್ಮನಿಗೆ ಬಿರುದ್ಧವಾಗಿ ಮಾತ ನಾಡುವುದು.” ವರ್ಷನ 28ರಲ್ಲಿ ಯೀಂನವು ತಾನು “ದೇವರ ಆತ್ಮಸಿಂಹ” ದೇವ್ಯಗಳನ್ನು ಜಡಿಸುವವನು ಎಂದು ಹೇಳಿದರು. ಆದರೆ ಘಲನಾಯರು ಆತನು ಬೆಳ್ಳಿಬಾಲನ ಬಲದಿಂದ ದೇವ್ಯಗಳನ್ನು ಜಡಿಸುವನೆಂದು ಹೇಳಿದರು. ಹಲಿಜಾಮದಲ್ಲ, ಘಲನಾಯರು ದೇವರ ಆತನು ಬೆಳ್ಳಿಬಾಲನು ಎಂದು ಹೇಳಿರ ಹಾಗಾಯಿತು.

ಯೀಂನವು ಅದರ ಬಗ್ಗೆ ಮಾತಾಡುತ್ತಿರುವನೆಂದು ನಿಮಗೆ ಸಿಳ್ಳಿಯಾಗಿ ತಿಖದದೆಯೋ? ಎಂದು ಯಾರಾದರೂ ಕೇಳಬಹುದು. ಅದಕ್ಕೆ ನಂಬಂಧಿಸಿ ಮಾರ್ಕ ತರಳಿಯ ಉಲ್ಲೇಖವನ್ನು ನೋಡಿಲಿ. ವರ್ಷನ 28 ಮತ್ತು 29ರಲ್ಲಿ ಕ್ಷಮಿಸಲ್ಪಡಲಾರದ ಹಾಪದ ಬಗ್ಗೆ ಮಾರ್ಕನು ಅದೇ ಮೂಲ ಹೇಳಿಕೆ ಕೊಟ್ಟನಂತರ, ಪ. 30ರಲ್ಲಿ ಈ ವಿವರಣೆ ಕೊಟ್ಟಿದ್ದಾನೆ: “ಅವನಿಗೆ ದೇವ್ಯ ಹಿಡಿದದೆ ಎಂದು ಹೇಳಿದ್ದಲಿಂದ” ಎಂದಿದೆ. ಯೀಂನಿಗೆ ಹಲಿಶುದ್ವಾತ್ಮನು ಇದ್ದಾನೆ ಎಂದು ಹೇಳಿಪಡರ ಬದಲು ಆತನಿಗೆ ಅವಹಿತ್ವಾತ್ಮನು ಇದ್ದಾನೆ ಎಂದು ಹೇಳಿದ್ದಲಿಂದ ಘಲನಾಯರು ಕ್ಷಮಿಸಲ್ಪಡುವ ಮಾಡಿದ್ದಾರೆ.

ಮತ್ತಾಯ 12:32ಕ್ಕೆ ಹಿಂದಿರುಗೋಣ. “ಅವನಿಗೆ ಇಹದಲ್ಲಾಗಲ ಹರದಲ್ಲಾಗಲ ಕ್ಷಮಿಸಲ್ಪಡುವದಿಲ್ಲ” ಎಂದು ಯೀಂನು ಹೇಳಿದನು. “ಬರಾಕ್ಸಿದ್ದ ಯುಗದಲ್ಲ” ಕೆಲವು ಹಾಪಗಳ ಕ್ಷಮಿಸಲ್ಪಡ ಬಹುದೆಂದು ಇದರ ಅರ್ಥವಾಗುವುದೋ? “ಇಲ್ಲ, ಎಂದೆಂದಿಗೂ ಎಂದೆಂದಿಗೂ ಎಂದೆಂದಿಗೂ ಈ ಹಾಪವು ಕ್ಷಮಿಸಲ್ಪಡುವದಿಲ್ಲ” ಎಂದು ಯೀಂನವು ಹೇಳುವ ಬಿಂಬಿಸಿದೆ.

ಹಲನಾಯರು ನಿಜವಾಗಿಯೂ ಕ್ಷಮಿಸಲ್ಪಡುವ ಹಾಬ ಮಾಡಿರಿಲ್ಲ. ಆದರೆ ಯೀಂನು ಕೆಲವಲ ಅವಲಗೆ ಎಜ್ಜಲಿಕೆ ಕೊಟ್ಟರು ಎಂದು ಕೆಲವರು ಯೋಜಿಸುತ್ತಾರೆ. “ನೀವು ನನ್ನನ್ನು ಭೂಲೋಕದಲ್ಲ ತಿರಸ್ತಲಿಸಬಹುದು. ಹಲಿಶುದ್ವಾತ್ಮನು ಬಂದು ಹೊನ ಒಡಂಬಡಿಕೆಯನ್ನು ಪ್ರತಿಬಂಧನಾಗಿ, ನೀವು ಆ ಪ್ರತಿಬಂಧನೆಗಳನ್ನು ತಿರಸ್ತಲಿಸಿದರೆ, ಆಗ ನೀವು ಕ್ಷಮಿಸಲ್ಪಡುವದಿಲ್ಲ” ಎಂದು ಯೀಂನು ಹೇಳಿರ ಬೇಕಂದು ಯೋಜಿಸುತ್ತಾರೆ. ಬಹುಶಃ ಯೀಂನು ಹೇಳಿತ್ತಿರುವುದು ಇದಾಗಿರಬಹುದು. ಈ ವ್ಯಾಖ್ಯಾನದಿಂದ ನನಗೆ ಪೂರಣವಾದ ಕೃತ್ಯಾಯಾಗಿರುವದಿಲ್ಲ. ಘಲನಾಯರು ಕ್ಷಮಿಸಲಾರದ ಹಾಬ ಮಾಡಲ್ಲ ಎಂದು ಅವರು ಹೇಳುತ್ತಾರೆ. ಹಾರ್ಡೆಡ ನಾಮಾನ್ಯ ಉದುಳಿಕೆಯು ಅವರು ಅಂಥ ಹಾಪ

మాడిదయ ఎందు హేచ్చుత్తదే. యీఁనువిన మాతుగళు కేపల ఎజ్లికేయింతె కాటినువదల్ల. మత్తాయ 23రల్ల ఫలనాయర బగ్గె హేఱద్దన్న నోఇలి; అపరు తుఫ్ఫాద వృక్షిగీర్భాగిద్దరు.

కాగాదరే యీఁనుపు, “యావనాదరూ మనుషుకుమారసిగే బిరోధ వాగి మాతాడిదరే అదు అవసిగే క్షబినసల్పుపుదు; పలశుద్ధాక్షసిగే బిరోధవాగి మాతాడిదరే అవలగి ... క్షబినసల్పుపుదిల్ల” ఎందు హేఱదాగ అదర అధ్వచేణు?

మత్తాయ 11కై కిందిరుగిల: యీఁనుపు హేచ్చేబాకను, తుడుకను ఎందు ఫలనాయరు హేఱదయ. అధ్యాయ 12రల్ల నబ్బుతోన్న కులతు ఆతన బగ్గె కశిణవాద సంగితయన్న హేఱదయ. “ఇచ్చన్న యాచ ఉపాయిదిద కొల్పొణ ఎందు ఆతసిగే బిరోధవాగి ఆలోచనే మాడికేండరు” ఎందు 12:14రల్లయే. వృక్షియాగి ఆతసిగే ఇదెల్లపు బిరోధవాగిద్దపు. యీఁనుపు స్వేతానన శక్తియంద దెప్పువన్న జడిసుత్తాసింద హేఱదయ (ప. 24). “సింపు బహం దూర హేఁగిద్దిల. కేగ సింపు కేపల నస్తున్న ఒబ్బ వృక్షియాగి బిరోధ ధిసుత్తిల్ల; ననగిరువ బలపు దేవపరదల్ల ఆదరే స్వేతానసింద బందదేందు హేఱుత్తిరుబిల. నాను ఇదన్న దేవచరాక్షున బలదిదం మాడుత్తిరువేను. ఆదరే నాను దురాక్షసింద మాడుత్తిరువేనేందు హేఱుత్తిరుబిల. పలశుద్ధాక్షునన్న స్వేతాన ఎందు కరెయల్పట్ట సింపు ఆక్షికవాగి కిందిరుగద హంతకై సింపు తలుహిద్ద కలిణరాగిద్దిల” ఎంబ లిపియల్ల హేఱదయ.

ఆ వృక్షిగళు వైయక్తికవాగి మాడిద బిశిష్ట పాపచన్న సింపు ఇందు మాడలాలల. ఆగ యీఁను మాడుత్తిద్ద అధ్యాత కాయిగాళన్న మాడుత్తా భూమియల్ల ఆతను ఇన్న ముండే నడెయిత్తిరువదల్ల. సింపు యీఁనువన్న తొలిలసి ఆతను బీళ్లొబూలన బలదిదం అధ్యాతగళన్న మాడుత్తిర్మానిందు హేఱుబాలల. ఆదుదలంద ఆ బిశిష్టవాద హాపచన్న సింపు మాడలాలల. యీఁను మాతసాడిదంథ అదే హాపచన్న సింపు మాడిద్దిరుగు యోజిసిదరే కాగూ అదు సింపున్న తొందరే హడిసుత్తిద్దారే. ఆదర బగ్గె ఘరేతుజిల. సింపు ఆదన్న మాడలాలల.

హిఁగిద్దరూ, సింపు అదే నామాన్యవాద లిపియ హాపచన్న, అదే నాఅనల్లయవ హాపచన్న మాడబుముదు. నాపు ప్రునః మాక్స్ ఓనల్ల దాబలాగిరువ ఝటనేగే హోఁగోలణ. “ఆదరే పలశుద్ధాక్షునన్న దూషిసిదపను ఎందిగు క్షమాపణ హేందను. అపను శాశ్వత హాపదోళగే సేలదచనాదను” ఎందు వ. 29 హేఱదే. కే వజనపు “శాశ్వత హాపద అపరాధి” ఎందు హేఱువదల్ల. ఆదరే “ఒందు శాశ్వత హాపద అపరాధి” ఎందు హేఱుత్తదే.⁴ కేలపు హాపగళు శాశ్వతపాద హాపగగాగివే. కేలపు హాపగళు ఎందూ తెగెదు హాకల్పడలారపు. కేలపు హాపగళు ఎందూ క్షబినసల్పుడలారపు.

యీఁఁకానను తన్న చోదలనేయ హత్తికేయల్ల హాపద బిధగళ బగ్గె మాతాడిద్దానే:

యావనాదరూ తన్న నహోదరను మరణకరవల్లద హాపమాడువదన్న
కండరే అపను దేవరన్న బీడికేళళ్ల; ఆగ దేవరు మరణకరవల్లద

ಹಾಗೆ ಮಾಡುವವರಿಗೆ ಜೀವವನ್ನು ದಯಹಾಲನುವನು. ಮರಣಕರವಾದ ಹಾಹಪುಂಮಿ; ಈ ಹಾಹದ ಬಿಂಧಾವಾಗಿ ಬೇಳಿಕೆರಳ್ಳಿಬೇಳಿಂದು ನಾನು ಹೇಳಬೇಲ್ಲಿ. ನೀತಿಗೆ ಬಿರುದ್ಧವಾದದ್ದೆಲ್ಲಾ ಹಾಹವಾಗಿದೆ; ಆದರೂ ಮರಣ ಕರವಲ್ಲಿದ ಹಾಹಪುಂಮಿ (1 ಯೋಹಾನ 5:16, 17).

“ಮರಣಕರವಾದ ಹಾಹ” ಎಂಬ ಮಾತನ್ನು ಗಮನಿಸಿಲಿ. ನೀವು ಆ ಹಾಹ ಮಾಡಿದ್ದರೆ ನಿಂತು ಎದುರು ನೇರಿಡಬೇಕಾದನ್ನು ಮರಣ ಒಂದನ್ನೇ. (ಆದು ಮತ್ತೊಯ 12 ರಷ್ಟು ಭಯಾನಕವಾದದ್ವಾರಿದೆಯಲ್ಲವೇ?)

“ಮರಣಕ್ಕೆ ನಡಿಸುವ” ಹಾಹವು ಯಾವುದು? “ಶಾಷ್ಟ್ರತ ಹಾಹ” ಯಾವುದು? ಮುಂದಿನ ಭಾಗಕ್ಕೆ ಹೋಗೋಣ.

ಶಾಂತಗೋಳಿಸುವ ಪ್ರಣ್ಯಾಪ (ಮತ್ತೊಯ 12:33-35)

ಮತ್ತೊಯ 12ರ ಮುಂದಿನ ಭಾಗದಲ್ಲಿ “ಶಾಂತ ಗೋಳಿಸುವ ಪ್ರಣ್ಯಾಪವನ್ನು” ಕಂಡು ತೋಳುತ್ತೇವೆ.

ಯೀನು ತನ್ನ ಮೆಜ್ಜಿಕೆಯಿಂಳ್ಳ ಉದಾಹರಣೆಗಳಲ್ಲಿ ಒಂದರೊಂದಿಗೆ ಹಲಿಖಿದ್ದಾತ್ಮಕಿಗೆ ಬಿರುದ್ಧವಾಗಿ ಮಾತಾಡುವದನ್ನು ತುಲತು ತನ್ನ ಹೇಳಿಕೆಯನ್ನು ಮುಂದುವರಿಸಿದನು. “ಮರ ಒಳ್ಳೆಂದರೆ ಅದರ ಫಲವೂ ಒಳ್ಳೆಂದಿಲಿ. ಮರ ಹುಳುತು ಅಂದರೆ ಅದರ ಫಲವೂ ಹುಳುತು ಅಷ್ಟಿಲಿ. ಫಲದಿಂದಲೇ ಮರದ ಗುಣವು ಗೋತ್ತಾಗುವುದು” (ಪ. 33). ಯೀನು ಹೀಗೆ ಹೇಳಿದರು, “ನನ್ನ ಫಲದಿಂದ, ಜೀವನದಿಂದ, ನನ್ನ ಗುಣ ಲಕ್ಷಣಗಳನ್ನು ನೀವು ತಿಳಿಯುವಿಲಿ. ನಾನು ಜನರನ್ನು ಗುಣಹಿಸುತ್ತಿದ್ದೇನೆ. ಜನರಿಗೆ ಸಹಾಯಮಾಡುತ್ತೇನೆ. ದೆವ್ಯಗಳನ್ನು ಜಿಡಿಸುತ್ತಿದ್ದೇನೆ. ನನ್ನ ಗುಣವು ಒಳ್ಳೆಯದೆಂದು ನೀವು ತಿಳಿಯುವಿಲಿ. ಯಾಕಂದರೆ ನನ್ನ ಫಲವೂ ಒಳ್ಳೆಯದಾಗಿದೆ. ಫಲನಾಯರ ಬಗ್ಗೆ ವಿನು? ಅವರ ಜೀವನಗಳ ಫಲವು ದುಷ್ಪತನವಾಗಿದೆ. ಆದುದಲಂದ ಅವರು ದುಷ್ಪರಾಗಿರುವರು.”

ಬೆಳ್ಳಿಬಾಲನ ಬಲದಿಂದ ತಾನು ದೆವ್ಯಗಳನ್ನು ಜಿಡಿಸುತ್ತಾನೆಂದು ಫಲನಾಯರ ಮಾಡಿದ ಹೇಳಿಕೆಯ ಬಗ್ಗೆ ಯೀನುವು ಮಾತನಾಡಿರುವದನ್ನು ಗಮನಿಸಿಲಿ. ಫಲನಾಯರ ನಂತರಾಣ ಜೀವನದ ಬಗ್ಗೆ ಅವರು ಯಾವ ಲೀಟಿಯ ಜನರಾಗಿರುವರು ಎಂಬುದರ ಬಗ್ಗೆ ಆತನು ಮಾತಾಡಿದನು.

ವರ್ಜನ 34 ಮತ್ತು 35ರಲ್ಲಿ ಹೀಗೆ ಹೇಳಿದಾಗ್ನಿ:

ಸಹಜಾತಿಯವರೇ, [ಫಲನಾಯರ ಬಗ್ಗೆ ಯೋಹಾನನು ಹೀಗೆ ಮಾತಾಡಿದನು ಹಾಗೂ ಅವರ ಬಗ್ಗೆ ಯೀನು ಅದೇ ಲೀಟ ಮಾತಾಡಿದರು^{೨೦}] ನೀವು ತೆಷ್ಟಪರಾಗಿರಲಾಗಿ ಒಳ್ಳೆಯ ಮಾತುಗಳನ್ವಯದವರ್ಕೆ ನಿಖ್ಯಾಂದ ಹೇಗಾದೀತೆ? [ಗಮನಿಸು:] ಹೃದಯದಲ್ಲಿ ತುಂಬಿಸುವೇ ಬಾಯಿಲ್ಲ ಹೊರಡುವದು. ಒಳ್ಳೆಯವನು ತನ್ನ ಒಳ್ಳೆಯ ಬೊಕ್ಕನಡೋಳಗಿಂದ ಒಳ್ಳೆಯ ವಸ್ತುಗಳನ್ನು ತೆಗೆಯುತ್ತಾನೆ; ತೆಷ್ಟವನು ತೆಷ್ಟ ಬೊಕ್ಕನಡೋಳಗಿಂದ ತೆಷ್ಟವನ್ನು ಗಳನ್ನು ತೆಗೆಯುತ್ತಾನೆ.

ఫలనాయరు దేవదేహఙ్కే మాడి మాతాడిదరు. అదరే దేవదాషణీయ అవర మాతుగళు ఎల్లంద కుట్టదపు? ఆ మాతుగళు అవర కృదయచన్నె బల్లవనాగిద్ద సేంబుదన్నె నేనసికొజ్ఞలి (ప. 25). అవరు మాతాడిద యాపుదే మాతుగళ బగ్గె మాత్ర యేసు మాతాడుత్రిద్దిలు; కృదయద పలస్తితియ బగ్గె మాతాడిదను.

మత్తుయన ముందిన అధ్యాయచన్నె సోఇలి. ఇత్తుపచన నామ్యహోంగిగె ఆధ్యాయ 13 శ్శార్మంభచాగుత్తదే. యేసుబిసింద కేంటల్పుట్ట మోదలనేయ నేలద మఱ్ఱు గణ్ణయాగిద్ద నక్కుద జిజ్ఞసు ఒకసే హోగలాగాల్ల, కిలే జిజ్ఞ అల్ల జద్ద, హక్కి బంధ (స్క్యూన) ఆజ్ఞచచన్నె తేగు కొండు హోగయితి. నంధభ్రంత్కుసునారచాగి, యేసుబిన చునస్తినల్ల ఫలనాయలిగిద్ద కృదయపు - సువాతే సందేశచు ఆజ్ఞచాగి హోగద లింగయల్ల కలించాగి ఇత్తు.

అనంతర యేసు కేళిదరు,

ఈ జనర కృదయపు కౌజ్ఞతు: ఇదర కిచి మందచాయతు: ఇదర కంటు ముఖ్యికోండిద్దారే. తాపు కట్టిసింద కండు కిచియిద కేళి కృదయదింద తిజ్యద నస్త కడేగే తిలికిండు నస్తింద స్ఫుర్తియిన్నె కేంగు కొందబారదింద మాడ కొండిద్దారే (మత్తుయ 13:15).

యేసు ఫలనాయరు బగ్గె మాతాడుత్రిద్దను. అవరు మాతాడిద కేలచు మాతుగళ బగ్గె అష్టే అల్ల అవర కృదయగళ స్తితియ బగేగూ మాతాడిదరు. అవరు కలించడిని కొండ మనః నాచ్చి లశ్చింగా మాతుగళాగిద్దపు. అవరు ఆంగు బగ్గె పునః పునః మాతాడిద్దరు. యేసు ఆశ్చయికరచాద తివిధ అధ్యక్ష కాయి మాడిద్దన్నె అవరు అదన్నె స్వేతానసిగే అన్యయసిదాగి, అవరు మనః పలవతెని పడు మట్టచన్నె దాఱ హోగియివరెంబుదన్నె అదు తోలను పదెందు యేసు కేళిదరు. కిలే అవరు శ్శబునల్చుడలారు.

సింపు మనసాంతరహండ యాపుదే హాపపు శ్శబునల్చుపుదు ఎందు బహచ బలవాగి నాను ఒక్కిలేంలారే. శ్శబునలు దేవలిగే అనాధ్యచాద హాప చన్నె చ్ఛక్కియి మాడబల్లను ఎందు కేళిపుదు దేవర బగ్గె బహచ అల్లవాదద్ద, మానవన బగ్గె బహచవాదద్ద కేళిదంతే ఆగుత్తదే. సింపు మనసాంతర హండ యాపుదే హాపచన్నె దేవపు శ్శబునబల్లను.

ఫలనాయర కృదయగళ కలించాగి మాడల్పుటంతే సిమ్మ కృదయగళ కలించాగి మాడల్పుటపుచెంబ సంగతి లాజదు కౌజ్ఞత్తదే. హాపచన్నె సింపు అలికే మాడలాగద హండచన్నె సింపు తలుపబముదు. జాగర్ణాకతేయందలూ ఈంధనా ప్రాంచకచాగియి ఇజ్యియ 6:4-6 యోజిసిలి:

ఒందు నాల జ్ఞానప్రకాశదల్ల సేల హరలేంకిదిందాద దానద అనుభవచన్నె కోంది వచిత్రాక్షపరదల్ల కాలుగారరాగి దేవర వాక్యద తేణుచేయిన్నె ముందంయిగద మహాప్రపంచ్చ అనుభవిసిదపు ప్రప్రశ్నరాదరే అవరిల్ల తిలి మానసాంతరచన్నె కుట్టిసుచుచు అనాధ్య యాకందరే అవరు తమ్మ హాల్గె దేవర మగిన్నె పునః శిలుశేగే హాపచపురూ ఆగున్న ఎల్లర ముందే

ಅವಮಾನ ಹಡಿಸುವವರೂ ಅಗಿದ್ದಾರೆ.

“ಅವರಲ್ಲ ತಿಲಿಗಿ ಮಾನನಾಂತರವನ್ನು ಹುಟ್ಟಿನುವುದು ಅನಾರ್ಥ್ಯ” ಎಂಬ ಮುಖ್ಯ ವಾದ ಮಾತುಗಳನ್ನು ಗಮನಿಸಿಲಿ. ಆ ಹಂತವನ್ನು ತಲುಪುವುದು ನಾರ್ಥ್ಯ. ಸೀರು ನುವಾರೇಯನ್ನು ತಿರಸ್ತಲಿನಬಹುದು. ನಿಮ್ಮನ್ನು ಪ್ರೀತಿನುವ, ನಿಮಗೆ ನಕಾರಾಯ ಮಾಡಲು ಶ್ರಯಿಸ್ತಿನುವ ಜನರ ನಂಧಾನವನ್ನು ಸೀರು ತಿರಸ್ತಲಿನ ಬಹುದು. ಸೀರು ಇವುಗಳನ್ನು ಪ್ರುನಃ, ಪ್ರುನಃ ತಿರಸ್ತಲಿನ ಬಹುದು. ನಿಮ್ಮ ಪ್ರತಿಯೊಂದು ನಲ ಕೀರೆಗಿ ಮಾಡುವಾಗ ನಿಮ್ಮ ಹೃದಯವು ಹೆಚ್ಚು ಹೆಚ್ಚು ಕಲಣವಾಗುತ್ತ ಹೋಗುವುದು. (ಹೆಚ್ಚು ನಿದರ್ಶಯವಾದದ್ದು, ಹೆಚ್ಚು ಕಲಣವಾದದ್ದು ಆಗಬಹುದು.) ಕೊನೆಗೆ ಕಿಂದಿರುಗದ ಅಕ್ಷಿತ ಹಂತವನ್ನು ತಲುಪುವಿಲಿ.

ಕೀರೆ ಇಜ್ಞಾಯಿಲಗೆ ಬರೆದ ಗ್ರಂಥಕರ್ತನು ಎಚ್ಚಲಿಸಿದ್ದಾನೆ: “ಆಯದಲಂದ ಹಲಿಶುದ್ಧಾಕ್ಷರನು ಹೇಳುವ ಪ್ರತಾರ - ಸೀರು ಈ ಹೊತ್ತು ದೇವರ ಶಭ್ದಕ್ಕೆ ತಿಬಿಗೊಣ್ಣಿರೆ... ನಿಮ್ಮ ಹೃದಯಗಳನ್ನು ಕಲಣ ಮಾಡಿಕೊಳ್ಳಬೇಕಿಲ” (೩:೭, ೪೨).

ಮುಕ್ತಾಯ

ನಾನು ಪ್ರಂತಃ ಹೇಳುತ್ತೇನೆ: ಈ ಲಾತೀಯ ಹಾಷವನ್ನು ಮಾಡುವದರ ಬಗ್ಗೆ ಸೀರು ಜಿಂತಿನುತ್ತಿರೆ ಸೀರು ಹಾಗೆ ಮಾಡುವದಿಲ್ಲ; ಯಾಕಂದರೆ ನಿಮ್ಮ ಹೃದಯ ಇನ್ನೂ ಮೃದುವಾಗಿದೆ ಮತ್ತು ಜಿಂತನೆಯು ಇನ್ನೂ ಅಲ್ಲಿದೆ.

ಆದಾಗ್ಯ ನಾವು ಯಾವಾಗಲೂ ಈ ನಾರ್ಥ್ಯತೆಯ ಬಗ್ಗೆ ಎಚ್ಚಲಿಕೆಯಿಲಂದ ಇರಬೇಕು: ನಾವು ಕಲಣರಾಗಿ ಯಾವುದೇ ಹಾಜಕ್ಕೆ ಅಂಟಿಕೆಲಂಡರೆ - “ಯಾರು ಬೇಕಾದರೂ ವಿನಸ್ಯಾದರೂ ಹೇಳಿ ನಂಗೆ ಇದು ಮೆಚ್ಚಿಗೆಯಾಗಿದೆ. ನಾನು ಇದನ್ನು ಮಾಡುವದರಿಂದ ಮುಂದುವರಿಯುತ್ತೇನೆ” ಎಂದು ಹೇಳಿದರೆ ನಮ್ಮ ಹೃದಯ ಇನ್ನೂ ಹೆಚ್ಚು ಹೆಚ್ಚು ಕಲಣವಾಗುತ್ತೂ ಹೋಗುವುದು. ಕೀರೆ ಮಾಡಲುಜಣ್ಣಿರೆ ಮಾನನಾಂತರಕ್ಕೆ ಪುನರುಜ್ಜೀವನಕ್ಕೆ ಕಿಂದಿರುಗದ ಹಂತಕ್ಕೆ ತಲುಪುವೆನ್ನ. ಇದರ ಬಗ್ಗೆ ನರ್ತ್ಯವೇದವು ಸ್ವಷ್ಟವಾಗಿದೆ. ನಾವು ಮನಃ ಹಲಿಪರ್ತನೆ ಮಾಡಿಕೊಳ್ಳಬೇಕಿದ್ದರೆ, ನಾವು ಕ್ಷಮಿಸಲ್ಪಡಲಾರೆವು.

ಯೇಣು ಮಾಡಿದಂತೆ ನೀನು ಮತ್ತು ನಾನು ಹೃದಯಗಳಿಂದ ನೋಡಲಾರೆವು. ಆ ಹಂತವನ್ನು ಯಾರಾದರೂ ಯಾವಾಗ ತಲುಪುವರೋ ಎಂಬುದನ್ನು ನೀನು ಮತ್ತು ನಾನು ತೀರ್ಮಾನಸಿನಲಾರೆವು. ಅದರೆ ಅದು ಯಾವಾಗ ಆಗುತ್ತದೆ ಎಂಬುದನ್ನು ದೇವರು ತಿಜಿದಿರುವನು. ಅದು ನಂಭಿನುವಾಗ ದೇವರು ಅವನನ್ನು ಜಣ್ಣಿಬಿಡುವನು (ರೇಣಮಾ. 1:24; KJV). ಎಷ್ಟು ದುಃಖಕರವಾದದ್ದು! ಮೃದುವಾದ ಹೃದಯಗಳನ್ನು ಘ್ರಣೆಂಳು ದೇವರು ನಮೋ ಯಾವಾಗಲೂ ನಕಾರಾಯಾಡಲ!

ಉಪಾಂಗಿಗಳು

‘ಕ್ಷಾಸಿನಳ್ಳಿ ಇಲ್ಲವೇ ತ್ರಣಂಗವಾಗಿ ಇದನ್ನು ಉಪಯೋಗಿಸಿದರೆ, ತಮ್ಮ ಕೈಯೆತ್ತುವಂತೆ ಜನಲಿಗೆ ಕೇಳಬಹುದು. ’² ಮಾರ್ತಿ 3 ಅದೇ ಘಟನೆಯ ಬಗ್ಗೆ ಹೇಳುತ್ತದೆ. ಲಾಕ್ಷಣ್ಯ ನಹ ಈ ಘಟನೆಯ ಬಗ್ಗೆ ಹೇಳುತ್ತಾನೆ. ಅದರೆ ನಮಗೆ ಅನಕ್ಕಿಯಿಂಬು ಹೇಳಿಕೆಯು ಲಾಕ್ಷಣ್ಯ ಆ ಕಥೆಯಿಲ್ಲ

ಕರ್ತಂಡು ಕೇಳಬ್ಬುವುದಿರಲು. ಆದರೆ ಹಲವಾರು ಅಧ್ಯಾತ್ಮಗಳ ನಂತರ ಲೂಕ್ 12:10ರಣ್ಣ ಬರುತ್ತದೆ. “ಕೊಲೆನ್ಸ್ 2:14, 15; ಶ್ರೀಕರನ್ 12:10, 11. “ರ್ಯಾಕೆನ್‌ಎನ್” an” ಎಂಬ ಪದವಿಲ್ಲ. “The” ಎಂದು ಭಾಷಾಂತರಿನಲ್ಲಿ ಸಿಕ್ಕಿತ ಉಪಹರದ (definite article) ಇರುವುದಿಲ್ಲ. ಪಜನವನ್ನು “ನಿತ್ಯವಾದ ಹಾಹರದ ಅಪರಾಧ” ಎಂದು ಭಾಷಾಂತರಿನಬಹುದು. “ನಿತ್ಯವಾದದ್ದು” ಎಂದು ಕರೆಯಲ್ಪಟ್ಟ ಹಾಹರ ಒಂದು ವಿಧಿವನ್ನು ಅದು ನೂಡಿನ್ನತ್ತದೆ. “ಮತ್ತುಯ 23:33. “ಅದನ್ನು ನಿಂತು ಪ್ರಸಂಗವಾಗಿ ಉಪಯೋಗಿಸಲು ಇಲ್ಲದೆ ಒಷ್ಟೆಯ ಮುಕ್ತಾಯಿ: “ಕರ್ತ ನಾವು ಅಮರತಾದ ನಂಗಿಂತವನ್ನು ಹಾಡುತ್ತೇವೆ. ಆಮರಂತಿಣ ಸಂಗಿಂತವು ಗಂಡಾಂತರದ ನಂಗಿತಯಾಗಿದೆ. ಯಾಕರಂದರೆ ಉತ್ತರ ಕೊಡ ಬೇಕಾದವರು ಉತ್ತರ ಕೊಡದಿದ್ದರೆ ಅವರ ಹೃದಯವು ಸ್ವಲ್ಪ ಶಲಿಂಬಾದದ್ದಾಗುತ್ತದ್ದು. ಮುಂದಿನ ನಲ ಉತ್ತರ ಕೊಡುತ್ತದೆ ಇನ್ನು ಹೆಚ್ಚಿ ಶಲಿಂಬಾ ಗುಪ್ತಾದು. ನಿಮಗೆ ಮೃದುವಾದ ಮನಸ್ಸು ಇರಬೇಕೆಂದು ನಾನು ನಿಲಂಜಿಸುತ್ತೇನೆ ಮತ್ತು ಸ್ವಾಧಿಕಾರನುತ್ತೇನೆ. ದಯವಿಷ್ಟು ದಯವಿಷ್ಟು, ನಿಮ್ಮ ಹೃದಯವನ್ನು ಶಲಿಂಬಿಸಿ ಕೊಳ್ಳಬೇಡಿಲ್ಲ.”

© 2009 Truth for Today